



0602/1002

**VI Semester 3 Year LL.B./X Semester 5 Year B.A. LL.B./B.B.A. LL.B.
Examination, June/July 2015
Course – II : TAXATION**

Duration : 3 Hours

Max. Marks : 100

- Instructions:** 1. Answer Q. No. 9 and **any five** of the remaining questions.
2. Q. No. 9 carries **20** marks and the remaining questions carry **16** marks **each**.
3. Answer should be written completely either in **English** or **Kannada**.

- Q. No. 1. Define Agricultural Income. Explain its characteristics. Marks : 16
ಕೃಷಿ ವರಮಾನ ಎಂದರೇನು ? ಕೃಷಿ ವರಮಾನದ ಲಕ್ಷಣಗಳನ್ನು ವಿವರಿಸಿರಿ.
- Q. No. 2. Explain the important factors to be considered while assessing the taxable income from House Property. Marks : 16
ಕಟ್ಟಡ ಮೂಲದಿಂದ ಬರುವ ವರಮಾನ ನಿರ್ಧರಿಸಲು ಪರಿಗಣಿಸಬಹುದಾದ ಮುಖ್ಯ ಅಂಶಗಳನ್ನು ವಿವರಿಸಿರಿ.
- Q. No. 3. Discuss the provisions relating to Appeal Under Income Tax Act 1961. Marks : 16
1961ರ ಆದಾಯ ತೆರಿಗೆ ಅಧಿನಿಯಮದಡಿಯಲ್ಲಿ ಅಪೀಲುಗಳಿಗೆ ಸಂಬಂಧಿಸಿದ ಉಪಬಂಧಗಳನ್ನು ಚರ್ಚಿಸಿರಿ.
- Q. No. 4. Explain the charge of Wealth Tax and state what are the deemed assets under Wealth Tax Act. Marks : 16
ಐಶ್ವರ್ಯ ತೆರಿಗೆಯ ಹೊಣೆಯನ್ನು ವಿವರಿಸಿ. ಐಶ್ವರ್ಯ ತೆರಿಗೆಯ ಅಡಿಯಲ್ಲಿ ಭಾವಿತ ಆಸ್ತಿಗಳು ಯಾವುವು ?
- Q. No. 5. Explain the merits and demerits of excise duty. Marks : 16
ಅಬಕಾರಿ ಸುಂಕದಿಂದಾಗುವ ಅನುಕೂಲತೆಗಳನ್ನು ಮತ್ತು ಅನಾನುಕೂಲತೆಗಳನ್ನು ವಿವರಿಸಿ.
- Q. No. 6. Explain the provisions relating to the valuation of goods under the Customs Act 1962. Marks : 16
1962ರ ಸೀಮಾ ಸುಂಕ ಅಧಿನಿಯಮದಡಿ ಸರಕುಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದ ಉಪಬಂಧಗಳನ್ನು ವಿವರಿಸಿ.

P.T.O.



Q. No. 7. According to Central Sales Tax Act 1956 when the sale or purchase of goods is said to have taken place in the course of export.

1956ರ ಕೇಂದ್ರ ಮಾ.ತೆ. ಅಧಿನಿಯಮದ ಪ್ರಕಾರ ನಿರ್ಯಾತ/ರಫ್ತಿನ ಅವಧಿಯಲ್ಲಿ ಯಾವಾಗ ಸರಕುಗಳ ಮಾರಾಟ ಅಥವಾ ಖರೀದಿಯು ಆಗುವುದು ಎಂಬುದನ್ನು ವಿವರಿಸಿ.

Q. No. 8. Write short note on **any two** of the following :

Marks : (2×8=16)

ಕೆಳಗಿನವುಗಳಲ್ಲಿ ಯಾವುದಾದರೂ ಎರಡಕ್ಕೆ ಲಘು ಟಿಪ್ಪಣಿ ಬರೆಯಿರಿ :

(a) Revision power of Income Tax Commissioner.

ಆದಾಯ ತೆರಿಗೆ ಆಯುಕ್ತರ ಪುನರೀಕ್ಷಣಾ ಅಧಿಕಾರ

(b) Harmonised system of nomenclature.

ನಾಮಕರಣದ ಸಾಮರಸ್ಯತೆ ಪದ್ಧತಿ

(c) Objectives of VAT.

ಮೌಲ್ಯಧಾರಿತ ತೆರಿಗೆ ಉದ್ದೇಶ.

Q. No. 9. Solve **any two** of the following problems :

Marks : (2×10=20)

ಕೆಳಗಿನ ಸಮಸ್ಯೆಗಳಲ್ಲಿ ಯಾವುದಾದರೂ ಎರಡನ್ನು ಬಿಡಿಸಿರಿ.

(a) Explain the rules determining the residential status of an individual assessee.

ಒಬ್ಬ ಕರದಾತನ ವಾಸ್ತವ್ಯ ಸ್ಥಾನಮಾನ ನಿರ್ಧರಿಸಲು ಇರುವ ನಿಯಮಗಳನ್ನು ಚರ್ಚಿಸಿರಿ.

(b) Give a format determining the taxable income from salary.

ಸಂಬಳದಿಂದ ಬರುವ ವರಮಾನ ನಿರ್ಧರಿಸಲು ಇರುವ ನಮೂನೆಯನ್ನು ಬರೆಯಿರಿ.

(c) Give a format determining the taxable income from other sources.

ಇತರ ಮೂಲಗಳಿಂದ ಬರುವ ವರಮಾನ ನಿರ್ಧರಿಸಲು ಇರುವ ನಮೂನೆಯನ್ನು ಬರೆಯಿರಿ.